

Kerala Gazette No. 13 dated 27th March 2018.

**PART I**

**Section iii**



**ಕೇರಳ ಸರ್ಕಾರ**

**ಕಾನೂನು (ಶಾಸನ ರಚನೆ-ಎಚ್) ಇಲಾಖೆ**

**ಅಧಿಸೂಚನೆ**

ನಂ. 26233/ಲೆ. ಎಚ್ 1/2015/ಕಾನೂನು. ತಿರುವನಂತಪುರಂ, 2016 ಜನವರಿ 27,  
1191 ಮಕರ 13/  
1937 ಮಾಘ 7.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆಯು ಮಂಜೂರು ಮಾಡಿದಂತಹ ಮಸೂದೆಗೆ 2016 ಜನವರಿ 27ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

**ಡಿ. ಸಾಜು,**

ಕಾನೂನು ಖಾತೆ ವಿಶೇಷ ಕಾರ್ಯದರ್ಶಿ.

2016ರ 3ನೇ ನಂಬ್ರ ಅಧಿನಿಯಮ

2015ರ ಅನಿವಾಸಿ ಭಾರತೀಯರ (ಕೇರಳೀಯರ) ಆಯೋಗ ಅಧಿನಿಯಮ

ಅನಿವಾಸಿ ಭಾರತೀಯರಾದ ಕೇರಳೀಯರಿಗಾಗಿ ರಾಜ್ಯದೊಳಗೆ ಅವರ ಹಿತಾಸಕ್ತಿಗಳನ್ನು ಸಂರಕ್ಷಿಸುವುದಕ್ಕಾಗಿಯೂ ಸುರಕ್ಷಿತತೆಗೆ ಹಾಗೂ ಅವರ ಕ್ಷೇಮಕ್ಕೆ ಅಗತ್ಯವಾದ ಪರಿಹಾರ ಮಾರ್ಗಗಳನ್ನು ನಿರ್ದೇಶಿಸುವುದಕ್ಕಾಗಿಯೂ ಒಂದು ಆಯೋಗವನ್ನು ರೂಪೀಕರಿಸುವುದಕ್ಕೂ ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಅನುಷಂಗಿಕವಾದ ವಿಷಯಗಳಿಗಾಗಿ ವ್ಯವಸ್ಥೆಮಾಡುವ

ಒಂದು

ಅಧಿನಿಯಮ

ಪೀಠಿಕೆ.—ಅನಿವಾಸಿ ಭಾರತೀಯರಾದ ಕೇರಳೀಯರಿಗಾಗಿ ರಾಜ್ಯದೊಳಗೆ ಅವರ ಹಿತಾಸಕ್ತಿಗಳನ್ನು ಸಂರಕ್ಷಿಸುವುದಕ್ಕಾಗಿಯೂ ಸುರಕ್ಷಿತತೆಗೆ ಹಾಗೂ ಅವರ ಕ್ಷೇಮಕ್ಕೆ ಅಗತ್ಯವಾದ ಪರಿಹಾರ ಮಾರ್ಗಗಳನ್ನು ನಿರ್ದೇಶಿಸುವುದಕ್ಕಾಗಿಯೂ ಒಂದು ಆಯೋಗವನ್ನು ರೂಪೀಕರಿಸುವುದಕ್ಕೂ ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಅನುಷಂಗಿಕವಾದ ವಿಷಯಗಳಿಗಾಗಿ ವ್ಯವಸ್ಥೆ ಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತಾರನೇ ವರ್ಷದಲ್ಲಿ ಕೆಳಗಿನ ಪ್ರಕಾರ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2015ರ ಅನಿವಾಸಿ ಭಾರತೀಯರ (ಕೇರಳೀಯರ) ಆಯೋಗ ಅಧಿನಿಯಮ ಎಂದು ಹೇಳಬಹುದು.

(2) ಇದು, ಸರಕಾರವು ಗಜೆಟ್ ಅಧಿಸೂಚನೆಯ ಮೂಲಕ, ನಿಶ್ಚಯಿಸುವ ದಿನಾಂಕದಂದು ಜಾರಿಗೆ ಬರುವುದಾಗಿದೆ.

2. ನಿರ್ವಚನೆಗಳು.—ಈ ಅಧಿನಿಯಮದಲ್ಲಿ, ಸಂದರ್ಭವು ಇತರ ರೀತಿಯಲ್ಲಿ ಅಗತ್ಯಪಡದಿದ್ದಲ್ಲಿ,—

(ಎ) “ಚೇರ್‌ಪರ್ಸನ್” ಎಂದರೆ ಆಯೋಗದ ಚೇರ್‌ಪರ್ಸನ್ ಎಂದರ್ಥ;

(ಬ) “ಆಯೋಗ” ಎಂದರೆ 3ನೇ ವಿಭಾಗದ ಪ್ರಕಾರ ರೂಪೀಕರಿಸಿದ ಅನಿವಾಸಿ ಭಾರತೀಯರ (ಕೇರಳೀಯರ) ಆಯೋಗ ಎಂದರ್ಥ ಹಾಗೂ ಅದು ‘ಎನ್. ಆರ್. ಐ. (ಕೇರಳ) ಆಯೋಗ’ ಎಂಬ ಹೆಸರಿನಲ್ಲಿ ಹೇಳಲ್ಪಡುವುದು;

(ಸಿ) “ದೂರು” ಎಂದರೆ ಒಂದು ಅನಿವಾಸಿ ಭಾರತೀಯನಾದ ಕೇರಳೀಯನಿಂದಲೋ ಆತನಿಗಾಗಿ ಇತರ ಯಾವುದೇ ಒಂದು ವ್ಯಕ್ತಿಯಿಂದ ನೇರವಾಗಿಯೋ, ಅಂಚೆ, ಪ್ಯಾಕ್ಸ್, ಇ-ಮೇಲ್ ಅಥವಾ ಇತರ ಯಾವುದೇ ಮಾರ್ಗದಿಂದಲೋ, ಒಬ್ಬ ಪಬ್ಲಿಕ್ ಸರ್ವೆಂಟಿನಿಂದಲೋ ಒಬ್ಬ ಖಾಸಗಿ ವ್ಯಕ್ತಿಯಿಂದಲೋ ಸರಕಾರಿ/ಅರೆ ಸರಕಾರಿ/ಸಾರ್ವಜನಿಕ ವಲಯ ಸಂಸ್ಥೆಗಳೂ/ಬ್ಯಾಂಕ್‌ಗಳು/ಖಾಸಗಿ ಸಂಸ್ಥೆಗಳೂ ಒಳಗೊಂಡ ಎಲ್ಲಾ ಸಂಸ್ಥೆಗಳಿಂದಲೂ ಕಂಪೆನಿಗಳಿಂದಲೂ ಇರುವ ವಿವಾದಗಳು, ಉಲ್ಲಂಘನೆಗಳು ಅಥವಾ ನ್ಯಾಯ ನಿರಾಕರಣೆಗಳನ್ನು ಆರೋಪಿಸಿಕೊಂಡು ಆಯೋಗಕ್ಕೆ ಲಭಿಸುವ ಎಲ್ಲಾ ದೂರುಗಳು, ಪತ್ರ ವ್ಯವಹಾರಗಳು ಅಥವಾ ಯಾವ ತಳಹದಿಯಲ್ಲಿ ಆಗಿದೆಯೋ ಆಯೋಗವು ಸ್ವತಃ ಸಂಜ್ಞೇಯತೆಯನ್ನು ಸ್ವೀಕರಿಸುವುದು ಆ ರೀತಿ ನೀಡಲ್ಪಟ್ಟಿರುವ ನಿಜಸ್ಥಿತಿಗಳು ಎಂದರ್ಥ;

(ಡಿ) “ಸದಸ್ಯ” ಎಂದರೆ ಆಯೋಗದ ಒಬ್ಬ ಸದಸ್ಯ ಎಂದರ್ಥ ಹಾಗೂ ಅದರಲ್ಲಿ ಚೀಫ್‌ಪರ್ಸನ್ ಹಾಗೂ ಸೆಕ್ರೆಟರಿ ಒಳಪಡುವುದಾಗಿದೆ.

(ಇ) “ಅನಿವಾಸಿ ಭಾರತೀಯರು (ಕೇರಳೀಯರು)” ಎಂದರೆ ಕೇರಳದಲ್ಲಿ ಶಾಶ್ವತವಾಗಿ ವಾಸಿಸುವ ಆದರೆ,—

(i) ಭಾರತದ ಹೊರಗೆ ಕೆಲಸಮಾಡುವುದಕ್ಕಾಗಿ;

(ii) ಭಾರತದ ಹೊರಗೆ ಅಧ್ಯಯನಕ್ಕೆ ಅಥವಾ ಉದ್ಯೋಗಕ್ಕೆ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದ ಅಗತ್ಯಕ್ಕಾಗಿ;

(iii) ಭಾರತದ ಹೊರಗೆ ವಾಸಿಸುವುದಕ್ಕಾಗಿ ಆತನ ಉದ್ದೇಶವನ್ನು ಸೂಚಿಸುವ ಅಂಥಹ ಸನ್ನಿವೇಶಗಳಲ್ಲಿ, ಇತರ ಯಾವುದೇ ಅಗತ್ಯಕ್ಕಾಗಿ ನಿಶ್ಚಿತವಲ್ಲದ ಕಾಲಾವಧಿಗೆ,

ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಭಾರತದ ಹೊರಗೆ ವಾಸಿಸುವ ಒಬ್ಬ ಭಾರತ ಪ್ರಜೆ ಎಂದರ್ಥ;

(ಎಫ್) “ಕುಟುಂಬ” ಎಂದರೆ,—

(1) ಗಂಡ/ಹೆಂಡತಿ, ದತ್ತು ಪಡೆದ ಮಕ್ಕಳೂ ಒಳಗೊಂಡ ಪ್ರಾಯಫೂರ್ತಿಯಾಗದ ಮಗ ಹಾಗೂ ಅವಿವಾಹಿತ ಅಥವಾ ವಿವಾಹ ವಿಚ್ಛೇದಿತ ಅಥವಾ ವಿಧವೆಯಾದ ಮಗಳು;

(2) ಅನಿವಾಸಿ ಭಾರತೀಯನಾದ ಕೇರಳೀಯನನ್ನು ಮಾತ್ರ ಆಶ್ರಯಿಸಿರುವಂತಹ ತಂದೆ ಹಾಗೂ ತಾಯಿ ಅವಿವಾಹಿತರಾದ ಸಹೋದರಿಯರು, ಪ್ರಾಯಪೂರ್ತಿಯಾಗದ ಸಹೋದರರು, ಅಂಥಹ ಆಶ್ರಿತರ ಅಭಾವದಲ್ಲಿ, ಪ್ರಾಯಪೂರ್ತಿಯಾದ ಮಗ ಹಾಗೂ ವಿವಾಹಿತಳಾದ ಮಗಳು; ಎಂದರ್ಥ;

(ಜಿ) “ನಿರ್ಧರಿಸಲ್ಪಟ್ಟ” ಎಂದರೆ ಈ ಅಧಿನಿಯಮದ ಕೆಳಗೆ ರಚಿಸಿದ ನಿಯಮಗಳಿಂದ ನಿರ್ಧರಿಸಲ್ಪಟ್ಟ ಎಂದರ್ಥ;

(ಎಚ್) “ನಿಬಂಧನೆಗಳು” ಎಂದರೆ ಈ ಅಧಿನಿಯಮದ 7ನೇ ವಿಭಾಗ (8)ನೇ ಉಪವಿಭಾಗದ ಪ್ರಕಾರ ಆಯೋಗವು ರಚಿಸುವ ನಿಬಂಧನೆಗಳು ಎಂದರ್ಥ.

3. ಆಯೋಗದ ರೂಪೀಕರಣ.—(1) ಸರಕಾರ, ಈ ಅಧಿನಿಯಮವು ಪ್ರಾಬಲ್ಯಕ್ಕೆ ಬಂದನಂತರ, ಆದಷ್ಟು ಬೇಗ ಗಜೆಟ್ ಅಧಿಸೂಚನೆಯ ಮೂಲಕ “ಅನಿವಾಸಿ ಭಾರತೀಯರ (ಕೇರಳೀಯರ) ಆಯೋಗ” ಎಂದು ಹೇಳಲ್ಪಡುವ ಒಂದು ನಿಕಾಯವನ್ನು ಈ ಅಧಿನಿಯಮದ ಕೆಳಗೆ ಅದಕ್ಕೆ ನೀಡಿರುವ ಅಧಿಕಾರಗಳನ್ನು ವಿನಿಯೋಗಿಸುವುದಕ್ಕಾಗಿಯೂ ಹೊಣೆಗಾರಿಕೆಗಳನ್ನು ನಿರ್ವಹಿಸುವುದಕ್ಕಾಗಿಯೂ ರೂಪೀಕರಿಸತಕ್ಕದ್ದು.

(2) ಆಯೋಗದಲ್ಲಿ ಸರಕಾರ ನಾಮನಿರ್ದೇಶ ಮಾಡುವ ಈ ಕೆಳಗಿನ ಸದಸ್ಯರು ಇರತಕ್ಕದ್ದು, ಅದೇನೆಂದರೆ:—

(i) ಕೇರಳ ಉಚ್ಚನ್ಯಾಯಾಲಯದ ನ್ಯಾಯಾಧೀಶನ ಹುದ್ದೆಯನ್ನು ವಹಿಸುವ ಅಥವಾ ವಹಿಸಿದ್ದಂತಹ ಒಂದು ಸದಸ್ಯ ಅವರು ಆಯೋಗದ ಚೀಫ್‌ಪರ್ಸನ್ ಆಗಿರತಕ್ಕದ್ದು;

(ii) ಐದು ವರ್ಷಕ್ಕಿಂತ ಕಡಿಮೆಯಲ್ಲದೆ ವಿದೇಶದಲ್ಲಿರುವ ಅನಿವಾಸಿ ಭಾರತೀಯರಾದ ಕೇರಳೀಯರಾದ ಎರಡು ಸದಸ್ಯರು;

(iii) ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳನ್ನು ವಿದೇಶದಲ್ಲಿ ಕಳೆದ ನಂತರ ವಾಪಸು ಬಂದ ಅನಿವಾಸಿ ಭಾರತೀಯರಾದ ಕೇರಳೀಯರಿಂದ ಎರಡು ಸದಸ್ಯರು;

(iv) ಆಯೋಗದ ಕಾರ್ಯದರ್ಶಿಯು, ಸರಕಾರಿ ಜಂಟಿ ಕಾರ್ಯದರ್ಶಿಯ ಹುದ್ದೆಗಿಂತ ಕಡಿಮೆಯಲ್ಲದ ಅಧಿಕಾರಿ ಅಥವಾ ತತ್ಸಮಾನ ಪದವಿಗಿಂತ ಕಡಿಮೆಯಲ್ಲದ ಹುದ್ದೆಯಿಂದ ನಿವೃತ್ತಿಹೊಂದಿದ ಅಖಿಲ ಭಾರತ ಸರ್ವೀಸಿನ ಅಧಿಕಾರಿ ಆಗಿರತಕ್ಕದ್ದು ಹಾಗೂ ಆತನು, ಆಯೋಗವು ಆತನಿಗೆ ವಹಿಸಿಕೊಟ್ಟ ಅಂಥಹ ಅಧಿಕಾರಗಳನ್ನು ಹಾಗೂ ಹೊಣೆಗಾರಿಕೆಗಳನ್ನು ನಿರ್ವಹಿಸತಕ್ಕದ್ದು;

(v) ಅರವತ್ತೈದು ವಯಸ್ಸು ಪೂರ್ತಿಯಾದ ಒಬ್ಬ ವ್ಯಕ್ತಿಯು ಚೀರ್‌ಪರ್ಸನ್ ಅಥವಾ ಸದಸ್ಯನಾಗಿ ಮೆಂಡುವರಿಯವಂತಿಲ್ಲ.

4. ಸದಸ್ಯರ ಪದಾವಧಿ ಹಾಗೂ ಸೇವಾ ಷರತ್ತುಗಳು.—(1) ಸರ್ವೀಸಿನಿಂದ ನೇಮಿಸಲ್ಪಡುವ ಕಾರ್ಯದರ್ಶಿಯನ್ನು ಹೊರತುಪಡಿಸಿ ಎಲ್ಲಾ ಸದಸ್ಯರಿಗೂ ಅವರು ಉದ್ಯೋಗಕ್ಕೆ ಪ್ರವೇಶಿಸುವ ದಿನಾಂಕದಿಂದ ಮೂರು ವರ್ಷಗಳ ಕಾಲಕ್ಕೆ ಆ ಸ್ಥಾನದಲ್ಲಿ ಮುಂದುವರೆಯಬಹುದು ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಪುನರ್ ನೇಮಕಾತಿಗೆ ಅರ್ಹನಾಗಿರುವುದಿಲ್ಲ.

(2) ಯಾವುದೇ ಸದಸ್ಯನ ಮರಣ, ವಜಾಮಾಡುವಿಕೆ, ರಾಜೀನಾಮೆ ಇತ್ಯಾದಿಯ ಮೂಲಕ ಉಂಟಾಗುವ ಅಕಸ್ಮಿಕವಾದ ತೆರವುಗಳನ್ನು ಹೊಸ ನಾಮನಿರ್ದೇಶದ ಮೂಲಕ ಭರ್ತಿಮಾಡತಕ್ಕದ್ದು: ಆದರೆ, ಆ ರೀತಿ ನೇಮಿಸಲ್ಪಟ್ಟ ವ್ಯಕ್ತಿಯು, ಯಾರ ಸ್ಥಾನಕ್ಕೆ ನೇಮಿಸಲ್ಪಡುವನೋ, ಆತನ ಪದಾವಧಿಯು ಬಾಕಿಯಾಗುವ ಕಾಲಾವಧಿಗೆ ಮಾತ್ರ ಪದದಲ್ಲಿ ಮುಂದುವರೆಯತಕ್ಕದ್ದು.

(3) ಆಯೋಗದ ಸಭೆಗಳಲ್ಲಿ ಪಾಲ್ಗೊಳ್ಳಲು ಕಾರ್ಯದರ್ಶಿಯನ್ನು ಹೊರತುಪಡಿಸಿದ ಸದಸ್ಯರಿಗೆ ನಿರ್ದೇಶಿಸಲ್ಪಡುವ ಪ್ರಕಾರ ಅಂಥಹ ಭತ್ತೆಗಳನ್ನು ಅಥವಾ ಸಿಟಿಂಗ್ ಫೀಸನ್ನು ನೀಡತಕ್ಕದ್ದು.

5. ಆಯೋಗದ ನೌಕರರು.—(1) ಆಯೋಗದ ಕಾರ್ಯದಕ್ಷವಾದ ಚಟುವಟಿಕೆಗೆ ಅಗತ್ಯವಾದ ಅಂಥಹ ಅಧಿಕಾರಿಗಳನ್ನು ಹಾಗೂ ಇತರ ನೌಕರರನ್ನು ಸರಕಾರವು ಆಯೋಗಕ್ಕೆ ಲಭ್ಯಗೊಳಿಸತಕ್ಕದ್ದು.

(2) ಅಧಿಕಾರಿಗಳಿಗೆ ಹಾಗೂ ಇತರ ನೌಕರರಿಗೆ ನೀಡಬೇಕಾದ ಸಂಬಳ ಹಾಗೂ ಭತ್ಯೆಗಳನ್ನು ಸೇವೆಗೆ ಸಂಬಂಧಿಸಿದ ಇತರ ನಿಬಂಧನೆಗಳು ಹಾಗೂ ಷರತ್ತುಗಳು ನಿರ್ಣಯಿಸಲ್ಪಡಬಹುದಾದ ರೀತಿಯಲ್ಲಿ ಆಗಿರತಕ್ಕದ್ದು.

6. ಆಯೋಗದ ಮುಖ್ಯ ಕೇಂದ್ರ.—ಆಯೋಗದ ಮುಖ್ಯ ಕೇಂದ್ರವು ತಿರುವನಂತಪುರಂ ಆಗಿರತಕ್ಕದ್ದು.

7. ಆಯೋಗದ ಸಭೆಗಳು.—(1) ಚೀರ್‌ಪರ್ಸನರಿಗೆ ಯುಕ್ತವೆಂದು ತೋರುವ ಅಂಥಹ ಸಮಯದಲ್ಲಿ, ಸಾಧಾರಣವಾಗಿ ತಿರುವನಂತಪುರಂನಲ್ಲಿ, ಆಯೋಗದ ಸಭೆಯು ಸೇರತಕ್ಕದ್ದು. ಅಗತ್ಯವಿದ್ದಲ್ಲಿ ರಾಜ್ಯದೊಳಗಿನ ಇತರ ಯಾವುದೇ ಸ್ಥಳದಲ್ಲೂ ಅದರ ಸಭೆಗಳ ನಡೆಸಬಹುದಾಗಿದೆ.

(2) ಆಯೋಗದ ಸಭೆಯಲ್ಲಿ ಚೇರ್‌ಪರ್ಸನರು ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಚೇರ್‌ಪರ್ಸನರ ಅನುಪಸ್ಥಿತಿಯಲ್ಲಿ ಸಭೆಯಲ್ಲಿ ಹಾಜರಾಗಿರುವ ಸದಸ್ಯರಿಂದ ಆಯ್ಕೆಮಾಡಲ್ಪಡುವ ಒಬ್ಬ ಸದಸ್ಯನು ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.

(3) ಆಯೋಗದ ಒಂದು ಸಭೆಗೆ ಬೇಕಾದ ಕ್ಷಾರಂ ಮೂರು ಆಗಿರತಕ್ಕದ್ದು.

(4) ಆಯೋಗವು, ಕನಿಷ್ಠವೆಂದರೆ ಎರಡು ತಿಂಗಳಿಗೊಮ್ಮೆಯಾದರೂ ಸಭೆ ಸೇರತಕ್ಕದ್ದು.

(5) ಆಯೋಗದ ಒಂದು ಸಭೆಯ ಎಲ್ಲಾ ವಿಷಯವನ್ನು ಸಭೆಯಲ್ಲಿ ಹಾಜರಿದ್ದು ಹಾಗೂ ಮತ ಚಲಾಯಿಸುವ ಸದಸ್ಯರ ಬಹುಮತಕ್ಕನುಗುಣವಾಗಿ ಮತದ ಮೂಲಕ ತೀರ್ಮಾನಿಸತಕ್ಕದ್ದು ಹಾಗೂ ಸಮಾನ ಮತಗಳ ವಿಷಯದಲ್ಲಿ ಚೇರ್‌ಪರ್ಸನ್ ಅಥವಾ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸುವ ಸದಸ್ಯನಿಗೆ ಒಂದು ನಿರ್ಣಾಯಕ ಮತವನ್ನು ಚಲಾಯಿಸುವ ಹಕ್ಕು ಇರುವುದಾಗಿದೆ.

(6) ಆಯೋಗವು, ಅದರ ಮುಂದಿರುವ ಯಾವುದೇ ಕರ್ತವ್ಯ ನಿರ್ವಹಣೆಯ ಅವಶ್ಯಕತೆಗಾಗಿ ಅಥವಾ ಯಾವುದೇ ಪ್ರತ್ಯೇಕ ವಿಷಯವನ್ನು ಪರಿಗಣಿಸುವುದಕ್ಕಾಗಿ, ವಿಷಯದಲ್ಲಿ ವಿಶೇಷ ಜ್ಞಾನವಿರುವ ವ್ಯಕ್ತಿಗಳನ್ನು, ಆಮಂತ್ರಿಸಬಹುದು ಆದರೆ ಅಂಥಹ ವ್ಯಕ್ತಿಗೆ ಮತ ಚಲಾಯಿಸಲಿರುವ ಅಧಿಕಾರವು ಉಂಟಾಗಿರುವುದಿಲ್ಲ.

(7) ಆಯೋಗದ ಎಲ್ಲಾ ಆದೇಶಗಳು ಹಾಗೂ ತೀರ್ಮಾನಗಳು ಚೇರ್‌ಪರ್ಸನರ ಅಥವಾ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸುವ ಇತರ ಯಾವುದೇ ಸದಸ್ಯನ ಸಹಿಯೊಂದಿಗೆ ಪ್ರಮಾಣೀಕರಿಸತಕ್ಕದ್ದು. ಆಯೋಗವು ನಿರ್ವಹಣೆಯನ್ನು ನಡೆಸುವ ಇತರ ದಸ್ತಾವೇಜುಗಳು ಕಾರ್ಯದರ್ಶಿಯ ಸಹಿಯೊಂದಿಗೆ ಪ್ರಮಾಣೀಕರಿಸತಕ್ಕದ್ದು.

(8) ಆಯೋಗವು, ಸರಕಾರದ ಪೂರ್ವಾನುಮತಿಯೊಂದಿಗೆ ಅದರ ಪ್ರಕ್ರಿಯೆಗಳನ್ನು ಕ್ರಮೀಕರಿಸುವುದಕ್ಕೂ ಅದರ ಚಟುವಟಿಕೆಗಳ ಜಾರಿಗೊಳಿಸುವಿಕೆಯ ನಿಬಂಧನೆಗಳನ್ನು ರಚಿಸತಕ್ಕದ್ದು ಹಾಗೂ ಅಂಥಹ ನಿಬಂಧನೆಗಳನ್ನು ನಂತರ ಗಜೆಟಿನಲ್ಲಿ ಅಧಿಸೂಚನೆ ಮಾಡತಕ್ಕದ್ದು.

8. ಆಯೋಗದಿಂದ ಸದಸ್ಯರನ್ನು ತೆಗೆದುಹಾಕುವುದು.—ಸರಕಾರಕ್ಕೆ, ಆದೇಶದ ಮೂಲಕ, ಚೇರ್‌ಪರ್ಸನರನ್ನು ಅಥವಾ ಇತರ ಯಾವುದೇ ಸದಸ್ಯನನ್ನು, ಆತನು,—

(ಎ) ಒಬ್ಬ ಅವಿಮುಕ್ತ ದಿವಾಳಿಯಾಗಿ ವಿಧಿಸಲ್ಪಡುವ ಅಥವಾ;

(ಬ) ಸರಕಾರದ ಅಭಿಪ್ರಾಯದಲ್ಲಿ ನೈತಿಕ ಅಧಃಪತನಕ್ಕೆ ಒಳಪಡುವ ಒಂದು ಅಪರಾಧದಲ್ಲಿ ಅಪರಾಧ ಸಾಬೀತಾಗಿ ಜೈಲು ಶಿಕ್ಷೆಗೆ ವಿಧಿಸಲ್ಪಡುವ; ಅಥವಾ;

(ಸಿ) ಅಸ್ವಸ್ಥ ಚಿತ್ತದಿಂದ ಬಳಲುತ್ತಿದ್ದು ಹಾಗೂ ನ್ಯಾಯಾಲಯದಿಂದ ಹಾಗೆ ಘೋಷಿಸಲ್ಪಟ್ಟರೆ; ಅಥವಾ;

(ಡಿ) ಆಯೋಗದ ಅನುಮತಿಯಿಲ್ಲದೆ ಸತತವಾದ ಮೂರು ಸಭೆಗಳಲ್ಲಿ ಹಾಜರಾಗದಿರುವ; ಅಥವಾ;

(ಇ) ಆ ಹುದ್ದೆಯಲ್ಲಿ ಮುಂದುವರೆಯುವುದು ಸಾರ್ವಜನಿಕ ಹಿತಾಸಕ್ತಿಯನ್ನು ಬಾಧಿಸುವ ರೀತಿಯಲ್ಲಿ ಆತನು ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿದುದಾಗಿ ಸರಕಾರಕ್ಕೆ ಮನದಟ್ಟಾಗುವಲ್ಲಿ;

ಆದರೆ, ಈ ಖಂಡ ಪ್ರಕಾರ ಯಾವುದೇ ವ್ಯಕ್ತಿಯನ್ನು ಆತನಿಗೆ ಹೇಳುವುದಕ್ಕೆ ಇರುವುದನ್ನು ಹೇಳಲು ನ್ಯಾಯವಾದ ಒಂದು ಅವಕಾಶವನ್ನು ನೀಡದೆ ತೆಗೆದು ಹಾಕತಕ್ಕದ್ದಲ್ಲ.

9. ಆಯೋಗದ ಹೊಣೆಗಾರಿಕೆಗಳು.—(1) ಈ ಅಧಿನಿಯಮದ ನಿಬಂಧನೆಗಳಿಗೆ ವಿಧೇಯವಾಗಿ, ಅನಿವಾಸಿ ಭಾರತೀಯರಾದ ಕೇರಳೀಯರ ಕಲ್ಯಾಣಕ್ಕಾಗಿ ನೆರವು ನೀಡುವುದು, ಪ್ರೋತ್ಸಾಹಿಸುವುದು ಹಾಗೂ ಪರಿಪೋಷಿಸುವುದು ಆಯಾ ಸಮಯದಲ್ಲಿ ಸರಕಾರವು ವಹಿಸಿಕೊಡಬಹುದಾದ ಅಂಥಹ ಇತರ ಹೊಣೆಗಾರಿಕೆಗಳನ್ನು ನಿರ್ವಹಿಸುವುದು ಆಯೋಗದ ಕರ್ತವ್ಯವಾಗಿರುವುದಾಗಿದೆ.

(2) ಆಯೋಗವು ಅದರ ಗುರಿ ಸಾಧನೆಗಾಗಿ ಈ ಕೆಳಗಿನ ಹೊಣೆಗಾರಿಕೆಗಳನ್ನು ನಿರ್ವಹಿಸತಕ್ಕದ್ದು, ಅದೇನೆಂದರೆ:—

(ಎ) ಅನಿವಾಸಿ ಭಾರತೀಯರಾದ ಕೇರಳೀಯರ ಹಾಗೂ ಅವರ ಕುಟುಂಬದ ಹಕ್ಕುಗಳನ್ನು ಸಂರಕ್ಷಿಸುವುದರಲ್ಲಿ, ಪ್ರತ್ಯೇಕವಾಗಿ ಕೇರಳ ರಾಜ್ಯದಲ್ಲಿ ಅವರ ಸ್ವತ್ತಿನ ಹಾಗೂ ಜೀವದ ವಿಷಯಗಳಲ್ಲಿ ನೆರವು ನೀಡುವುದು;

(ಬಿ) ಕೇಂದ್ರ ರಾಜ್ಯ ಸರಕಾರಗಳೊಂದಿಗೆ ಸೇರಿ ಅನಿವಾಸಿ ಭಾರತೀಯರಾದ ಕೇರಳೀಯರ ಹಿತಾಸಕ್ತಿಗಳನ್ನು ಸಂರಕ್ಷಿಸುವುದಕ್ಕಾಗಿ ಪ್ರವರ್ತಿಸುವುದು;

(ಸಿ) ಅನಿವಾಸಿ ಭಾರತೀಯರಾದ ಕೇರಳೀಯರ ಕೇರಳದಲ್ಲಿರುವ ಎಲ್ಲಾ ರೀತಿಯ ಹೂಡಿಕೆಗಳನ್ನು ಸಂರಕ್ಷಿಸಲು ನೆರವು ನೀಡುವುದು;

(ಡಿ) ಅನಿವಾಸಿ ಭಾರತೀಯರಾದ ಕೇರಳೀಯರ ಹಾಗೂ ಕೇರಳದಲ್ಲಿ ವಾಸಿಸುವ ಅವರ ಹೆಂಡತಿ ಅಥವಾ ಗಂಡ ಹಾಗೂ ತಂದೆತಾಯಿಯಂದಿರ ಸಾಮಾಜಿಕ ಜೀವನಕ್ಕೆ ಹಾಗೂ ಆರೋಗ್ಯ ಸಂರಕ್ಷಣೆಗಾಗಿ ಸಾಮಾಜಿಕ ಸೇವಾ ಸಂಸ್ಥೆಗಳನ್ನು ಉಪಯುಕ್ತಗೊಳಿಸುವುದು;

(ಇ) ಅನಿವಾಸಿ ಭಾರತೀಯರಾದ ಕೇರಳೀಯರ ವಿರುದ್ಧ ನೀತಿಯುಕ್ತವಲ್ಲದ ಚಟುವಟಿಕೆಗಳ ಬಗ್ಗೆ ತನಿಖೆ ಮಾಡಲು ಹಾಗೂ ಅದರ ಮೇಲೆ ಕೈಗೊಳ್ಳಬೇಕಾದ ಕ್ರಮಗಳನ್ನು ಸಂಬಂಧಪಟ್ಟ ಸರಕಾರಿ ಇಲಾಖೆಗಳಿಗೆ ಅಥವಾ ಏಜನ್ಸಿಗಳಿಗೆ ಶಿಫಾರಸು ಮಾಡುವುದು;

(ಎಫ್) ಭಾರತ ಸಂವಿಧಾನದ ಸಮಾನತೆಯ ಹಕ್ಕನ್ನೂ ಅನಿವಾಸಿ ಭಾರತೀಯರಾದ ಕೇರಳೀಯರೊಂದಿಗೆ ನ್ಯಾಯಯುತವಾದ ನಡವಳಿಕೆಯನ್ನೂ ಬಾಧಿಸುವ ರೀತಿಯಲ್ಲಿನ ಅಧಿನಿಯಮದ ಕುಂದು ಕೊರತೆಗಳು ಅಂಥಹ ಸನ್ನಿವೇಶಗಳನ್ನು ಎದುರಿಸುವುದಕ್ಕಾಗಿ ವಹಿಸಬೇಕಾದ ಪರಿಹಾರ ಶಾಸನ ರಚನೆ ಪ್ರಕ್ರಿಯೆಗಳ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸುವುದು;

(ಜಿ) ರಿಕ್ರೂಟ್‌ಮೆಂಟ್ ಏಜನ್ಸಿಗಳ ನ್ಯಾಯವಲ್ಲದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಿ ಅನಿವಾಸಿ ಭಾರತೀಯರಾದ ಕೇರಳೀಯರ ಹಿತಾಸಕ್ತಿಗಳನ್ನು ಸಂರಕ್ಷಿಸಲ್ಪಡುತ್ತಿದೆ ಎಂಬುವುದನ್ನು ಖಾತ್ರಿಪಡಿಸುವುದು;

(ಎಚ್) ಕೇರಳದಲ್ಲಿ ಸ್ಥಿರವಾಗಿ ನಿವಾಸಿಯಾಗಿದ್ದ 1955ರ ನಾಗರೀಕತ್ವ ಅಧಿನಿಯಮದ (1955ರ 57ನೇ ಅಧಿನಿಯಮ) 7ಎ ವಿಭಾಗದ ನಿಬಂಧನೆಗಳ ಪ್ರಕಾರ ನೋಂದಣಿ ಮಾಡಲ್ಪಟ್ಟಿರುವ ಇಂಡ್ಯನ್ ಕಾರ್ಡ್ ಕೈವಶವಿರುವ ವಿದೇಶಿ ನಾಗರೀಕನ ಹಾಗೂ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನೂ ಸಂಪತ್ತನ್ನೂ ಠೇವಣಿಗಳನ್ನೂ ಸಂರಕ್ಷಿಸುವುದಕ್ಕಾಗಿ ಪ್ರವರ್ತಿಸುವುದು ಹಾಗೂ ಕೇರಳದಲ್ಲಿನ ಅವರ ಕುಟುಂಬ ಸದಸ್ಯರ ಆರೋಗ್ಯ ಸಂರಕ್ಷಣೆಗೆ ಸಾಮಾಜಿಕ ಸೇವಾ ಸಂಘಗಳನ್ನು ಸೌಕರ್ಯಗೊಳಿಸುವುದು;

(ಐ) ಅನಿವಾಸಿ ಭಾರತೀಯರಾದ ಕೇರಳೀಯರ ಸಮಸ್ಯೆಗಳಲ್ಲಿ ಕೈಗೊಳ್ಳಬೇಕಾದ ಅನುಯೋಜ್ಯವಾದ ಕ್ರಮಗಳನ್ನು ನಿರ್ದೇಶಿಸುವುದು.

10. ಆಯೋಗದ ಅಧಿಕಾರಗಳು.—(1) ಆಯೋಗಕ್ಕೆ 9ನೇ ವಿಭಾಗ ಪ್ರಕಾರದ ಕರ್ತವ್ಯಗಳನ್ನು ನಿರ್ವಹಿಸುವುದಾಗಿ, ಈ ಕೆಳಗಿನ ಸಂಗತಿಗಳಿಗೆ ಸಂಬಂಧಿಸಿ 1908ರ ಸಿವಿಲ್ ಪ್ರಕ್ರಿಯಾ ಸಂಹಿತೆಯ (1908ರ 5ನೇ ಕೇಂದ್ರ ಅಧಿನಿಯಮ) ಕೆಳಗೆ ಒಂದು ದಾವೆಯನ್ನು ವಿಚಾರಣೆ ಮಾಡುವಾಗ ಒಂದು ಸಿವಿಲ್ ನ್ಯಾಯಾಲಯಕ್ಕಿರುವ ಎಲ್ಲಾ ಅಧಿಕಾರಗಳು ಇರುವುದಾಗಿದೆ, ಅದೇನೆಂದರೆ:—



(ಎ) ಯಾವುದೇ ಸಾಕ್ಷಿಯನ್ನು ಕರೆಸುವುದು, ಹಾಜರಾತಿಯನ್ನು ಖಾತ್ರಿ ಪಡಿಸುವುದು, ಹಾಗೂ ಸತ್ಯ ಪ್ರತಿಜ್ಞೆಯ ಮೇಲೆ ಆತನನ್ನು ವಿಚಾರಣೆ ಮಾಡುವುದು;

(ಬಿ) ಯಾವುದೇ ದಾಖಲೆಯನ್ನು ಕಂಡುಹಿಡಿಯುವುದಕ್ಕೆ ಹಾಗೂ ಹಾಜರುಪಡಿಸುವುದಕ್ಕೆ ಅವಶ್ಯಪಡುವುದು;

(ಸಿ) ಶಪಥ ಪತ್ರದ ಮೇಲೆ ರುಜುವಾತು ಸ್ವೀಕರಿಸುವುದು;

(ಡಿ) ಯಾವುದೇ ಸರಕಾರಿ ಸಂಸ್ಥೆಗಳಿಂದ ಯಾವುದೇ ಸರಕಾರಿ ದಾಖಲೆ ಅಥವಾ ಅದರ ಪ್ರತಿಯನ್ನು ಅಗತ್ಯಪಡುವುದು;

(ಇ) ಸಾಕ್ಷಿಗಳನ್ನು ವಿಚಾರಣೆ ಮಾಡುವುದಕ್ಕೂ ದಾಖಲೆಗಳನ್ನು ಪರಿಶೋಧಿಸುವುದಕ್ಕೂ ಆಯೋಗಗಳನ್ನು ನಿಯೋಗಿಸುವುದು;

(ಎಫ್) ನಿರ್ಧರಿಸಬಹುದಾದ ಇತರ ಯಾವುದೇ ವಿಷಯಕ್ಕೆ.

(2) ಆಯೋಗದ ಮುಂದಿನ ಯಾವುದೇ ವ್ಯವಹರಣೆಯೂ 1860ರ ಭಾರತೀಯ ದಂಡ ಸಂಹಿತೆ (1860ರ 45ನೇ ಕೇಂದ್ರ ಅಧಿನಿಯಮ) 193 ಹಾಗೂ 228ನೇ ವಿಭಾಗಗಳ ಅರ್ಥವ್ಯಾಪ್ತಿಗೆ ಬರುವ ನ್ಯಾಯಿಕ ವ್ಯವಹರಣೆಗಳಾಗಿ ಭಾವಿಸತಕ್ಕದ್ದು ಹಾಗೂ ಆಯೋಗವು, 1973ರ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ (1974ರ 2ನೇ ಕೇಂದ್ರ ಅಧಿನಿಯಮ) 195ನೇ ವಿಭಾಗದ ಉದ್ದೇಶಕ್ಕಾಗಿ ಒಂದು ನ್ಯಾಯಾಲಯವಾಗಿ ಭಾವಿಸತಕ್ಕದ್ದು.

(3) 9ನೇ ವಿಭಾಗದ ಕೆಳಗೆ ತನಿಖೆಯನ್ನು ಮಾಡುವಾಗ, ಆಯೋಗವು ಎಲ್ಲಾ ವ್ಯಕ್ತಿಗಳಿಗೂ ಸ್ವತಃ ಅಥವಾ ಅಧಿಕೃತ ಪಡಿಸಿದ ಪ್ರತಿನಿಧಿಯ ಮೂಲಕ ಅವರ ಅಭಿಪ್ರಾಯವನ್ನು ಮಂಡಿಸಲು ಅವಕಾಶವನ್ನು ನೀಡತಕ್ಕದ್ದು.

(4) ಈ ಅಧಿನಿಯಮದ ಕೆಳಗೆ ನಡೆಸಿದ ಯಾವುದೇ ತನಿಖೆಯಲ್ಲಿನ ಆಯೋಗದ ತೀರ್ಮಾನಗಳನ್ನು ಅದರ ಶಿಫಾರಸಿನೊಂದಿಗೆ ತಕ್ಕದಾದ ನಡವಳಿಗೋ ಅಥವಾ ತರ್ಕಕ್ಕೆ ಒಳಗಾದ ವ್ಯಕ್ತಿಗಳಿಗೆ ಪರಿಹಾರಕ್ಕಾಗಿಯೋ ಸರಕಾರಕ್ಕೆ ನೀಡತಕ್ಕದ್ದು.

11. ನ್ಯಾಯವಲ್ಲದ ಪ್ರವರ್ತಿಗಳ ಮೇಲಿನ ತನಿಖೆ.—(1) ಆಯೋಗವು, ಅನಿವಾಸಿ ಭಾರತೀಯರಾದ ಕೇರಳೀಯರ ಯಾವುದೇ ನ್ಯಾಯವಲ್ಲದ ಚಟುವಟಿಕೆಗಳಲ್ಲಿ.—

(ಎ) ನ್ಯಾಯವಲ್ಲದ ಪ್ರವೃತ್ತಿಗಳಲ್ಲಿ ವಿಧೇಯಗೊಂಡಿರುವುದಾಗಿ ಆರೋಪಿಸಿ ಲಿಖಿತ ದೂರನ್ನು ಯಾವುದೇ ಅನಿವಾಸಿ ಭಾರತೀಯರಾದ ಕೇರಳೀಯರಿಂದ ಅಥವಾ ಅಧಿಕೃತವಾದ ಅನಿವಾಸಿ ಸಂಘದಿಂದ ಲಭಿಸಿದುದರಿಂದ; ಅಥವಾ

(ಬ) ಸ್ವಯಿಚ್ಛೆಯಿಂದಿರುವ ಜ್ಞಾನದಿಂದ ಅಥವಾ ಮಾಹಿತಿಯ ಮೂಲಕ; ಅಥವಾ

(ಸಿ) ಸರಕಾರದಿಂದಿರುವ ಅಗತ್ಯದ ಮೇಲೆ, ತನಿಖೆ ಮಾಡತಕ್ಕದ್ದು.

(2) (1)ನೇ ಉಪ-ವಿಭಾಗದ ಕೆಳಗೆ ದೂರು ಉಂಟಾದಲ್ಲಿ, ಆಯೋಗವು ಪ್ರತಿವಾದಿಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವುದರ ಮುಂಚಿತವಾಗಿ, ಪ್ರಸ್ತುತ ದೂರನ್ನು ತನಿಖೆ ಮಾಡಬೇಕಾಗಿದೆಯೇ ಎಂದು ಸ್ವತಃ ಬೋಧ್ಯವಾಗುವ ಅವಶ್ಯಕತೆಗೆ ತಕ್ಕದಾದ ಅಂಥಹ ರೀತಿಯಲ್ಲಿ ಒಂದು ಪ್ರಾಥಮಿಕ ತನಿಖೆಯನ್ನು ನಡೆಸತಕ್ಕದ್ದು.

(3) ಯಾರ ವಿರುದ್ಧ ದೂರು ದಾಖಲಿಸಲ್ಪಟ್ಟಿದೆಯೋ ಆತನು ಹಾಜರಾಗಿ ಕಾರಣವನ್ನು ತೋರಿಸುವುದೋ ಅಥವಾ ಆ ಅಗತ್ಯಕ್ಕಾಗಿ ಆಯೋಗವು ನಿರ್ದೇಶಿಸಿದ ದಿನದಂದು ಹಾಜರಾಗುವುದು ವಿಫಲವಾದಲ್ಲಿ, ಆಯೋಗವು ದೂರಿನ ಮೇರೆಗೆ ಮುಂದಿನ ವಿಚಾರಣೆಯನ್ನು ನಡೆಸಬಹುದಲ್ಲದೆ ಅದಕ್ಕೆ ಸಂಬಂಧಿಸಿ ನಿರ್ಧಾರವನ್ನು ಕೈಗೊಳ್ಳಬಹುದು ಹಾಗೂ ಅದರಲ್ಲಿ ಆಯೋಗಕ್ಕೆ ನ್ಯಾಯವಲ್ಲದ ಪ್ರವೃತ್ತಿಯು ಕಂಡು ಬಂದಲ್ಲಿ ಅದಕ್ಕೆ ಸಂಬಂಧಿಸಿ ಕ್ರಮವನ್ನು ಕೈಗೊಳ್ಳುವುದಕ್ಕೆ ಅಥವಾ ಶಿಕ್ಷಾಕ್ರಮವನ್ನು ಜರಗಿಸುವುದಕ್ಕಾಗಿ ಸರಕಾರಕ್ಕೆ ಶಿಫಾರಸು ಮಾಡತಕ್ಕದ್ದಾಗಿದೆ.

(4) (3)ನೇ ಉಪ-ವಿಭಾಗದ ಪ್ರಕಾರ ಆಯೋಗದ ಶಿಫಾರಸು ಲಭಿಸಿದ ದಿನಾಂಕದಿಂದ ಎರಡು ತಿಂಗಳಿನೊಳಗಾಗಿ ಸರಕಾರವು ಅದಕ್ಕೆ ಸಂಬಂಧಿಸಿ ನಿರ್ಧಾರವನ್ನು ಕೈಗೊಳ್ಳತಕ್ಕದ್ದು ಹಾಗೂ ಅದನ್ನು ಆಯೋಗಕ್ಕೆ ತಿಳಿಸತಕ್ಕದ್ದಾಗಿರುತ್ತದೆ.

12. ತನಿಖೆಗಾಗಿ ಕೆಲವು ಅಧಿಕಾರಿಗಳ ಹಾಗೂ ತನಿಖಾ ಅಧಿಕಾರಿಗಳ ಸೇವೆಯನ್ನು ಉಪಯೋಗಪಡಿಸುವುದಕ್ಕಿರುವ ಆಯೋಗದ ಅಧಿಕಾರ.—ಆಯೋಗವು ಅದರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ವಿಷಯದ ಮೇಲೆ ತನಿಖೆ ಅಥವಾ ವಿಚಾರಣೆಯನ್ನು.—

(ಎ) ನೇರವಾಗಿಯೋ; ಅಥವಾ

(ಬಿ) ಆಯೋಗವು ನೇಮಿಸಿದ ತನಿಖಾ ಅಧಿಕಾರಿಯ ಮೂಲಕವೋ; ಅಥವಾ

(ಸಿ) ಸರಕಾರಿ ಇಲಾಖೆಗಳು ಅಥವಾ ಏಜೆನ್ಸಿಗಳ ಮೂಲಕವೋ ನಡೆಸಬಹುದಾಗಿದೆ.

13. ಆಯೋಗದ ಚೀರ್‌ಪರ್ಸನ್, ಸದಸ್ಯರು, ಕಾರ್ಯದರ್ಶಿ, ಅಧಿಕಾರಿಗಳು, ಇತರ ನೌಕರರು ಇತ್ಯಾದಿಯವರು ಸಾರ್ವಜನಿಕ ಸೇವಕರು ಆಗಿರಬೇಕೆಂದು.—ಆಯೋಗದ ಚೀರ್‌ಪರ್ಸನ್, ಸದಸ್ಯರು, ಕಾರ್ಯದರ್ಶಿ, ಅಧಿಕಾರಿಗಳು ಹಾಗೂ ಇತರ ನೌಕರರು 1860ರ ಭಾರತೀಯ ದಂಡ ಸಂಹಿತೆಯ (1860ರ 45ನೇ ಅಧಿನಿಯಮ) 21ನೇ ವಿಭಾಗದ ಅರ್ಥವ್ಯಾಪ್ತಿಯೊಳಗೆ ಬರುವ ಸಾರ್ವಜನಿಕ ಸೇವಕರೆಂದು ಭಾವಿಸತಕ್ಕದ್ದು.

14. ಇತರ ಕಾನೂನುಗಳ ಅನ್ವಯಗೊಳಿಸುವಿಕೆಯನ್ನು ತಡೆಯುವುದಿಲ್ಲವೆಂದು.—ಈ ಅಧಿನಿಯಮದ ನಿಬಂಧನೆಗಳು ತತ್ಸಮಯ ಪ್ರಾಭಲ್ಯದಲ್ಲಿರುವ ಇತರ ಯಾವುದೇ ಕಾನೂನನ್ನು ಹೊರತುಪಡಿಸಿ ಹಾಗೂ ಭಂಗಗೊಳಿಸದೆ ಆಗಿರತಕ್ಕದ್ದು.

15. ತೆರವುಗಳು, ಇತ್ಯಾದಿ ಆಯೋಗದ ಪ್ರಕ್ರಿಯೆಗಳನ್ನು ಅಸಿಂಧುಗೊಳಿಸುವುದಿಲ್ಲವೆಂದು.—ಆಯೋಗದ ರೂಪೀಕರಣದ ನ್ಯೂನತೆ ಅಥವಾ ಆಯೋಗದಲ್ಲಿ ಚಾಲ್ತಿಯಲ್ಲಿರುವ ತೆರವು ಎಂಬ ಕಾರಣದಿಂದ ಮಾತ್ರ ಆಯೋಗದ ಯಾವುದೇ ಚಟುವಟಿಕೆ ಅಥವಾ ಪ್ರಕ್ರಿಯೆಯು ಅಸಿಂಧುವಾಗುವುದಿಲ್ಲ.

16. ಸದ್ಭಾವಣೆಯಿಂದ ಮಾಡಿದ ಕಾರ್ಯಗಳಿಗೆ ಸಂರಕ್ಷಣೆ.—ಈ ಅಧಿನಿಯಮದ ಪ್ರಕಾರ, ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕಾರ್ಯಕ್ಕೆ ಸಂಬಂಧಿಸಿ ಆಯೋಗದ ಅಥವಾ ಚೀರ್‌ಪರ್ಸನ್‌ರವರ, ಯಾವುದೇ ಸದಸ್ಯನ ಅಥವಾ ಯಾವುದೇ ಅಧಿಕಾರಿಯ ಅಥವಾ ಆಯೋಗದ ನಿರ್ದೇಶ ಪ್ರಕಾರ ಕಾರ್ಯವೆಸಗುವ ಆಯೋಗದ ಇತರ ಯಾವುದೇ ನೌಕರನ ವಿರುದ್ಧ ಯಾವುದೇ ದಾವೆ, ಕಾನೂನು ವ್ಯವಹಾರಣೆ ಅಥವಾ ಕಾನೂನು ಕ್ರಮವನ್ನು ಕೈಗೊಳ್ಳುವಂತದಲ್ಲ.

17. ಸರಕಾರದಿಂದಿರುವ ಗ್ರಾಂಟುಗಳು.—(1) ಈ ಅಧಿನಿಯಮದ ಉದ್ದೇಶಗಳಿಗೆ ವಿನಿಯೋಗಿಸುವುದಕ್ಕಾಗಿ ವಿಧಾನ ಸಭೆಯಲ್ಲಿ ಈ ಸಲುವಾಗಿ ಕಾನೂನಿನ ಮೂಲಕ ಧನ ವಿನಿಯೋಗ ಮಾಡಿದ ನಂತರ ಸರಕಾರವು, ಯುಕ್ತವೆಂದು ಭಾವಿಸುವಂತಹ ಮೊತ್ತವನ್ನು ರಾಜ್ಯ ಸಂಚಿತ ನಿಧಿಯಿಂದ ಗ್ರಾಂಟ್ ಆಗಿ ಆಯೋಗಕ್ಕೆ ನೀಡತಕ್ಕದ್ದು.

(2) ಆಯೋಗವು, ಈ ಅಧಿನಿಯಮದ ಕೆಳಗಿನ ಕರ್ತವ್ಯಗಳನ್ನು ನಿರ್ವಹಿಸಲು ಅದು ಯುಕ್ತವೆಂದು ಭಾವಿಸುವಂತಹ ಮೊತ್ತಗಳನ್ನು ಗ್ರಾಂಟಿನಿಂದ ಖರ್ಚುಮಾಡಬಹುದಾಗಿದೆ ಮತ್ತು ಅಂತಹ ಮೊತ್ತಗಳನ್ನು (1)ನೇ ಉಪ-ವಿಭಾಗದಲ್ಲಿ ಉಲ್ಲೇಖಿಸಲಾದ ಗ್ರಾಂಟಿನಿಂದ ಸಂದಾಯಮಾಡಬೇಕಾದ ವೆಚ್ಚವೆಂಬುವುದಾಗಿ ಪರಿಗಣಿಸತಕ್ಕದ್ದು.

18. ಲೆಕ್ಕ ಪತ್ರಗಳು ಮತ್ತು ಲೆಕ್ಕ ಪರಿಶೋಧನೆ.—(1) ಆಯೋಗವು, ಸರಿಯಾದ ಲೆಕ್ಕ ಪತ್ರಗಳನ್ನು ಮತ್ತು ಇತರ ಸಂಬಂಧಪಟ್ಟ ದಾಖಲೆಗಳನ್ನು ಮತ್ತು ನೋಂದಣಿ ಪ್ರಸ್ತುತಗಳನ್ನು ಜೋಪಾನಪಡಿಸತಕ್ಕದ್ದು ಮತ್ತು ನಿಗದಿಪಡಿಸಬಹುದಾದಂತಹ ನಮೂನೆಯಲ್ಲಿ ಲೆಕ್ಕಪತ್ರಗಳ ವಾರ್ಷಿಕ ವರದಿಯನ್ನು ತಯಾರಿಸತಕ್ಕದ್ದು.

(2) ಅಕೌಂಟೆಂಟ್ ಜನರಲ್, ಆಯೋಗದ ಲೆಕ್ಕಗಳನ್ನು ಆಡಿಟ್ ಮಾಡತಕ್ಕದ್ದು ಹಾಗೂ ಪ್ರಸ್ತುತ ಆಡಿಟ್‌ಗಾಗಿ ಖರ್ಚುಮಾಡಬೇಕಾದ ಮೊತ್ತವನ್ನು ಆಯೋಗವು ಅಕೌಂಟೆಂಟ್ ಜನರಲಿಗೆ ನೀಡತಕ್ಕದ್ದು.

(3) ಈ ಅಧಿನಿಯಮದ ಪ್ರಕಾರ ಅಕೌಂಟೆಂಟ್ ಜನರಲ್ ಹಾಗೂ ಆತನು ನೇಮಿಸುವ ಯಾವುದೇ ವ್ಯಕ್ತಿಯು ಆಯೋಗದ ಲೆಕ್ಕಗಳನ್ನು ಆಡಿಟ್ ಮಾಡುವುದಕ್ಕೆ ಸಂಬಂಧಿಸಿ, ಅಕೌಂಟೆಂಟ್ ಜನರಲಿಗೆ ಸರಕಾರೀ ಲೆಕ್ಕಗಳನ್ನು ಆಡಿಟ್ ಮಾಡಲಿರುವ ಅದೇ ಹಕ್ಕುಗಳು ಹಾಗೂ ಪ್ರತ್ಯೇಕ ಹಕ್ಕುಗಳು ಅಂಥಹ ಆಡಿಟಿಗೆ ಸಂಬಂಧಪಟ್ಟಿರುವುದು ಹಾಗೂ ವಿಶೇಷವಾಗಿ ಬುಕ್ಕುಗಳನ್ನು, ಇತರ ದಸ್ತಾವೇಜುಗಳನ್ನು ಹಾಗೂ ಕಾಗದಗಳನ್ನು ಹಾಜರುಪಡಿಸಲು ಅಗತ್ಯಪಡುವುದಕ್ಕೂ ಆಯೋಗದ ಯಾವುದೇ ಕಛೇರಿಯನ್ನು ತಪಾಸಣೆ ಮಾಡುವುದಕ್ಕೂ ಹಕ್ಕು ಇರುವುದಾಗಿದೆ.

(4) ಅಕೌಂಟೆಂಟ್ ಜನರಲ್ ಅಥವಾ ಈ ಅವಶ್ಯಕತೆಗಾಗಿ ಆತನು ನೇಮಿಸುವ ಯಾವುದೇ ವ್ಯಕ್ತಿಯು ರುಜುವಾತು ಪಡಿಸಿದಂತಹ ರೀತಿಯ ಆಯೋಗದ ಲೆಕ್ಕಗಳನ್ನು ಅದರ ಮೇಲಿನ ಆಡಿಟ್ ವರದಿಯ ಸಮೇತ ರಾಜ್ಯ ಸರ್ಕಾರಕ್ಕೆ ಪ್ರತಿವರ್ಷವೂ ಕಳುಹಿಸಿ ಕೊಡತಕ್ಕದ್ದು ಹಾಗೂ ರಾಜ್ಯ ಸರ್ಕಾರವು ಆಡಿಟ್ ವರದಿ ಲಭಿಸಿ ಆರು ತಿಂಗಳೊಳಗಿನ ಕಾಲಾವಧಿಯಲ್ಲಿ ರಾಜ್ಯ ವಿಧಾನಸಭೆಯ ಸಮಕ್ಷದಲ್ಲಿ ಮಂಡಿಸತಕ್ಕದ್ದು.

19. ಆಯೋಗದ ವಾರ್ಷಿಕ ವರದಿ.—(1) ಆಯೋಗವು ಪ್ರತಿಯೊಂದು ಆರ್ಥಿಕ ವರ್ಷ ಮುಗಿದ ನಂತರ ಆದಷ್ಟು ಬೇಗನೇ ಅಂತಹ ಮಾದರಿಯಲ್ಲಿ ಹಾಗೂ ಅಂತಹ ಸಮಯದಲ್ಲಿ ಪ್ರತಿಯೊಂದು ಆರ್ಥಿಕ ವರ್ಷಕ್ಕಾಗಿ ನಿರ್ಧರಿಸಲ್ಪಟ್ಟ ಪ್ರಕಾರ ಅದರ ಚಟುವಟಿಕೆಗಳ ಹಾಗೂ ಕಾರ್ಯಕ್ರಮಗಳ ಸಂಪೂರ್ಣ ವಿವರವನ್ನು ಒಳಗೊಂಡ ವಾರ್ಷಿಕ ವರದಿಯನ್ನು ಸರ್ಕಾರಕ್ಕೆ ಸಮರ್ಪಿಸತಕ್ಕದ್ದು.

(2) (1)ನೇ ಉಪ-ವಿಭಾಗದ ಪ್ರಕಾರ ಲಭಿಸಿದ ವರದಿಯ ಪ್ರತಿಯು ಸರ್ಕಾರಕ್ಕೆ ಲಭಿಸಿದ ಆರು ತಿಂಗಳೊಳಗೆ, ಅದನ್ನು ವಿಧಾನಸಭೆಯ ಸಮಕ್ಷ ಮಂಡಿಸತಕ್ಕದ್ದು.

20. ನಿಯಮಗಳನ್ನು ರಚಿಸುವುದಕ್ಕಿರುವ ಅಧಿಕಾರಗಳು.—(1) ಸರಕಾರ, ಗಜೆಟ್ ಅಧಿಸೂಚನೆಯ ಮೂಲಕ, ಈ ಅಧಿನಿಯಮದ ಅವಶ್ಯಕತೆಗಳನ್ನು ಜಾರಿಗೊಳಿಸುವುದಕ್ಕಾಗಿ ನಿಯಮಗಳನ್ನು ರಚಿಸಬಹುದಾಗಿದೆ.

(2) ಈ ಅಧಿನಿಯಮದ ಕೆಳಗೆ ರಚಿಸಲ್ಪಡುವ ಯಾವುದೇ ನಿಯಮವನ್ನೂ ಅದನ್ನು ರಚಿಸಿದ ನಂತರ, ಆದಷ್ಟು ಬೇಗನೇ ವಿಧಾನಸಭೆಯು ಅಧಿವೇಶನದಲ್ಲಿರುವಾಗ ಅದರ ಸಮಕ್ಷದಲ್ಲಿ ಒಂದು ಅಧಿವೇಶನದಲ್ಲಿ ಅಥವಾ ನಿರಂತರವಾದ ಎರಡು ಅಧಿವೇಶನಗಳಲ್ಲಿ ಒಳಪಡುವ ಒಟ್ಟು ಹದಿನಾಲ್ಕು ದಿವಸ ಕಾಲಾವಧಿಗೆ ಮಂಡಿಸತಕ್ಕದ್ದು ಮತ್ತು ಆ ರೀತಿ ಅದನ್ನು ಯಾವ ಅಧಿವೇಶನದಲ್ಲಿ ಮಂಡಿಸಲಾಗುವುದೋ ಆ ಅಧಿವೇಶನ ಅಥವಾ ನಿಕಟಾನಂತರದ ಅಧಿವೇಶನ ಮುಕ್ತಾಯವಾಗುವುದಕ್ಕಿಂತ ಮೊದಲು ವಿಧಾನಸಭೆಯು ಪ್ರಸ್ತುತ ನಿಯಮದಲ್ಲಿ ಯಾವುದೇ ಮಾರ್ಪಾಟುಗಳನ್ನು ಮಾಡುವುದೋ ಅಲ್ಲದಿದ್ದಲ್ಲಿ ಆ ನಿಯಮವನ್ನು ರಚಿಸಬೇಕಾಗಿಲ್ಲವೆಂದು ತೀರ್ಮಾನಿಸುವುದೋ ಮಾಡುವುದಾದಲ್ಲಿ, ಆ ನಿಯಮಕ್ಕೆ ಅನಂತರ, ಆಯಾಯ ವಿಷಯದಂತೆ, ಆ ರೀತಿ ಮಾರ್ಪಾಟುಮಾಡಿದ ರೀತಿಯಲ್ಲಿ ಮಾತ್ರ ಪ್ರಾಬಲ್ಯವಿರುವುದು, ಅಲ್ಲದಿದ್ದಲ್ಲಿ ಯಾವುದೇ ಪ್ರಾಬಲ್ಯವಿಲ್ಲದಾಗುವುದು ಆಗಿದೆ. ಹಾಗಿದ್ದರೂ, ಅಂತಹ ಯಾವುದೇ ಮಾರ್ಪಾಟು ಅಥವಾ ರದ್ದತಿಯು, ಆ ನಿಯಮ ಪ್ರಕಾರ ಹಿಂದೆ ಮಾಡಿರುವ ಯಾವುದೇ ವಿಷಯದ ಸಿಂಧುತ್ವಕ್ಕೆ ಭಂಗ ಬರದ ರೀತಿಯಲ್ಲಿ ಆಗಿರತಕ್ಕದ್ದು.

21. ತೊಂದರೆಗಳನ್ನು ನೀಗಿಸುವುದಕ್ಕಿರುವ ಅಧಿಕಾರ.—(1) ಈ ಅಧಿನಿಯಮದ ನಿಬಂಧನೆಗಳನ್ನು ಜಾರಿಗೊಳಿಸುವುದರಲ್ಲಿ ಯಾವುದೇ ತೊಂದರೆಗಳು ಉಂಟಾಗುವುದಾದಲ್ಲಿ, ಸರಕಾರಕ್ಕೆ, ಗಜೆಟ್ ಆದೇಶದ ಮೂಲಕ, ಅಂತಹ ತೊಂದರೆಗಳನ್ನು ನೀಗಿಸುವುದಕ್ಕೆ ಅಗತ್ಯವೆಂದೋ ಅದಕ್ಕೆ ತೋರುವಂತಹ ಹಾಗೂ ಈ ಅಧಿನಿಯಮದ ನಿಬಂಧನೆಗಳಿಗೆ ವಿರುದ್ಧವಲ್ಲದ ನಿಬಂಧನೆಗಳನ್ನು ಮಾಡಬಹುದಾಗಿದೆ.

ಆದರೆ, ಈ ಅಧಿನಿಯಮವು ಪ್ರಾಬಲ್ಯಕ್ಕೆ ಬಂದ ದಿನಾಂಕದಿಂದ ಎರಡು ವರ್ಷದ ನಂತರ ಅಂತಹ ಯಾವುದೇ ಆದೇಶವನ್ನು ಜಾರಿಗೊಳಿಸತಕ್ಕದ್ದಲ್ಲ.

(2) ಈ ವಿಭಾಗದ ಪ್ರಕಾರ ಹೊರಡಿಸಿದಂತಹ ಎಲ್ಲಾ ಆದೇಶಗಳನ್ನು ವಿಧಾನಸಭೆಯಲ್ಲಿ ಮಂಡಿಸತಕ್ಕದ್ದು.